

ವ್ಯಾಪು ಗುಣಸಂಪೂರ್ಣಂ ದೋಷಾತೀತಂ ರಚನಾಪಡಿದ್ದು ।
ಪೂರ್ವಾರ್ಥೀಧಾಸ ಗುರುನನ್ನಾಗು ಕುಮಾರಿ ಮೂಕಾಫ್ರಾಸಂಗ್ರಹದ್ವರ್ಗು ॥

ಇದು ರಾಯರ ಅತ್ಯಂತ ಸರಳವಾದ ನಿರಾದಂಬರ ತೈಲಿ. ಎಲ್ಲಾ ಗ್ರಂಥ-
ಗಳಲ್ಲಿಯೂ ಆವರಣಂಗಳಾಚರಣೆ ಹೀಗೆಯೇ ಇರುತ್ತದೆ. ಈ ಶೈಲಿಯಾರಿಗಾದರೂ
ಅರ್ಥವಾಗುವಂತಹುದು.

ಗ್ರಂಥದ ಕೊನೆಯಲ್ಲಿ ಬರುವ ಮಂಗಳಶೈಲಿಕವ್ರಾ ಹೀಗೆಯೇ ಇದೆ -

ಕಲ್ಯಾಂಗುಣಪೂರ್ವಾಯ ದೋಷದೂರಾಯ ವಿಷ್ಣುದೇ ।
ಸದ್ಮಾ ಶ್ರೀಭಾಗವತಾಧಾಯ ಭಕ್ತಾಭಿಷ್ಕೃತಾಯಿಸೇ ॥

ರಾಯರ ಎಲ್ಲಾ ಗ್ರಂಥಗಳ ಕೊನೆಯಲ್ಲಿಯೂ ಇಂತಹುದೇ ಶೈಲಿಕವನ್ನು
ಕಾಣಬಹುದು. ಅನಂತರ -

ಸುಧೀಂದ್ರಗುರುಖಾದಾಸಂ ಶಿಷ್ಯೋ ಶ್ರೀಕಮಣ್ಯಯೇ ।
ರಾಘವೀಂದ್ರೋ ಯತಿನಾ ಕೃತೀಯಂ ತಂತ್ರದೀಷಿಕಾ ॥

ಎಂದು ಹೇಳಿ ಗ್ರಂಥವನ್ನು ಸಮಾಪ್ತಿಗೊಳಿಸಿದ್ದಾರೆ. ತಮ್ಮ ಗುಣಗಳ ಹೆಸರನ್ನು ಹೇಳಿ
ಆವರಣ್ಣ ಗುರುಪಾದರೇಂದು ಶರೇದು ರಾಘವೀಂದ್ರೋ ಯತಿನಾ ಎಂದು ತಮ್ಮನ್ನು
ಏಕವಚನದಲ್ಲಿ ಹೇಳಿಕೊಂಡಿರುವುದು ರಾಯರ ವಿನಯಕ್ಕೆ ಒಂದು ದೋಷ ಸಾಕ್ಷಿ.

ಮಂಗಳಾಚರಣ ಶೈಲಿಕಗಳು ಹೀಗೆ ಸರಳವಾಗಿದ್ದರೂ ಗ್ರಂಥದೊಳಗೆ ರಾಯರು
ಬಹಳ ಅರ್ಥಗಳಿಗೆ ತಾಗಿ ಪದಗಳನ್ನು ಬಳಸುವುದರಿಂದ ಕೃತಿಯು ಗಾತ್ರದಲ್ಲಿ
ಚಿಕ್ಕದಾದರೂ ಆಳದಲ್ಲಿ ಆಗಾಧವಾಗಿರುತ್ತದೆ. ಜ್ಞಾನಿಗಳಿಗೇ ಈ ಮಾತುಗಳ
ಪೂರ್ವಾವಾದ ಅರ್ಥವು ತಿಳಿಯಬಹುದು. ವಾಕ್ಯಗಳು ಚಿಕ್ಕದಾದವ್ಯಾಪ್ತಿ ಅರ್ಥವು
ಗಹನವಾಗುತ್ತಾ ಹೋಗುತ್ತದೆ. ದೋಷವರ ಮಾತಿನಲ್ಲಿಲ್ಲ ಇದೇ ಲಕ್ಷಣವನ್ನು
ಕಾಣಬಹುದು. ಗ್ರಂಥವನ್ನು ಒಂದು ಕಡೆಯಿಂದ ಒಂದಿ ಅರ್ಥಮಾಡಿಕೊಳ್ಳುತ್ತೇವೆಂದು
ಹೊರಟಿರುವುದು ಎಲ್ಲಾ ವಾಕ್ಯಗಳೂ ಅರ್ಥವಾಗುವುದು ಕಷ್ಟ. ಕೆಲವು ವಾಕ್ಯಗಳು ಮಾತ್ರ
ಅರ್ಥವಾಗುತ್ತವೆ. ರಾಯರ ಪೂರ್ವಾನುಗ್ರಹಕ್ಕೆ ಪಾತ್ರರಾದವರಿಗೆ ಮಾತ್ರ ಎಲ್ಲಾ
ವಾಕ್ಯಗಳನ್ನು ಅಧಮಾಡಿಕೊಳ್ಳುವ ಸಾಮಧ್ಯವಾಗಿರುತ್ತದೆ. ಪ್ರಾತಃಸ್ನಾರಣೀಯರಾದ
ಶ್ರೀವಿದ್ವಾಮಾನ್ಯತೀರ್ಥರಿಗೆ ರಾಯರ ಅಂತಹ ಪೂರ್ವಾನುಗ್ರಹವಿದ್ದಿತು. ಇನ್ನೊಬ್ಬರಿಗೆ
ಅರ್ಥವಾಗದ ಯಾವ ರಾಯರ ವಾಕ್ಯಕ್ಕೂ ಆವರು ಸುಲಲಿತವಾಗಿ ಅರ್ಥವನ್ನು
ಹೇಳಿತ್ತಿದ್ದರು.

ನಾವು ಈ ದಾಯರ ಅನುಗ್ರಹವನ್ನು ಸಂಪಾದಿಸಿ ಆವರ ಗ್ರಂಥವನ್ನು
ಅರ್ಥಮಾಡಿಕೊಳ್ಳುವ ಪ್ರಯತ್ನಮಾಡಬೇಕು. ಈ ವಿಷಯದಲ್ಲಿ ರಾಯರೇ ಅನುಗ್ರಹ
ಮಾಡಬೇಕು.

ಶ್ರೀರಾಘವೇಂದ್ರತೀರ್ಥರ ‘ತಂತ್ರದಿಷ್ಟಾ’



ಶ್ರೀರಾಂಕುರ ಮಂಗಳ ಪಿಠ್ಯಾದ ವಿಜ್ಞಾನ ಶಿಲ್ಪಜ್ಞಾನಮಾಭಾಂತರಾಯ ಶ್ರೀರಾಘವೇಂದ್ರತೀರ್ಥ ದಿದ್ದುಂಟಿರುತ್ತಿದ್ದ ವಾಗಿಗಳಿಗೆ ಮೇಲುಮಂಬ್ರಪ ದಿದ್ದುಂಟಿರುತ್ತಿದ್ದು. ಸಹಾತ್ವಾರ್ಥಿಗಳು, ಬರಹೆಯಾಗ್ನಿ, ಯೋಂಡಿ, ಸುಧಾದ ಗ್ರಂಥಾಗ ಹಾರ-ಬ್ರಹ್ಮಾಸಂಸ್ಕಾರ, ಮಾದುವ್ಯಾ ಮಂಧ್ರಸಂಕೃತದ ಖರೇತ ಗ್ರಂಥಗಳನ್ನು ಸಂಭಾಧಿಸಿ, ಅಂತಾಂಶಿಸಿದ ಕರ್ವೆ ಉಳಿಯೆರಣಿ ಸಂಭಾಧಿಸಿ. ಇದನ್ನು ೨೦೦೫ ರಲ್ಲಿ ಮಂಬ್ರಾಲಯವಿಲ್ಲದ ಶ್ರೀರಾಘವೇಂದ್ರತೀರ್ಥರಾಖಾತ್ಮಕ ಮಂಬ್ರಾಲಯದ ಶ್ರೀರಾಘವೇಂದ್ರತೀರ್ಥರು ಸಿಂಹ ಗೋರಂಡಿಸಿದ್ದಾಗ್ನಿ ಇಲ್ಲಿ ಸ್ಥಾಪಿಸಿದ್ದಾಗ್ನಿ.

ತಂತ್ರದಿಷ್ಟಾ ಗ್ರಂಥವು ಬ್ರಹ್ಮ ಸೂತ್ರಗಳ ಅರ್ಥ ಏವರೊರೂ ಪಾದಶ್ರೀರಾಂಕುರ ಗ್ರಂಥ. ರಾಯರ ವ್ಯಾಖ್ಯಾನಗಳು ಅನೇಕ ವಿಧವಾಗಿವೆ. ಪರಿಮಳ ಮತ್ತು ಭಾವದಿಷ್ಟಗಳು ಚೀಕಾಚಾಯರ ಕೃತಿಗಳಾದ ವ್ಯಾಯಾಸುಧಾ ಮತ್ತು ತತ್ತ್ವಪ್ರಕಾಶಿಕಾಗಳಿಗೆ ವ್ಯಾಖ್ಯಾನ. ತತ್ತ್ವಮಂಜರಿಯ ಆಚಾಯರ ಅಳುಭಾಷ್ಯಕ್ಕೆ ನೇರವಾದ ವ್ಯಾಖ್ಯಾನ. ರಾಯರ ಚಂದ್ರಿಕಾಪ್ರಕಾಶವ ಶ್ರೀವ್ಯಾಸರಾಜರ ತಾತ್ಯಯಂಚಂದ್ರಿಕಾ ಗ್ರಂಥಕ್ಕೆ ವ್ಯಾಖ್ಯಾನ. ಎಂದರೆ ಸೂತ್ರಗಳ ವ್ಯಾಖ್ಯಾನ ಭಾಷ್ಯ. ಭಾಷ್ಯದ ವ್ಯಾಖ್ಯಾನ ತತ್ತ್ವಪ್ರಕಾಶಿಕಾ, ತತ್ತ್ವಪ್ರಕಾಶಿಕಾ ವ್ಯಾಖ್ಯಾನ ತಾತ್ಯಯಂಚಂದ್ರಿಕಾ, ತಾತ್ಯಯಂಚಂದ್ರಿಕಾ ವ್ಯಾಖ್ಯಾನ ಚಂದ್ರಿಕಾಪ್ರಕಾಶ ಎಂದು ಅರ್ಥ. ಬ್ರಹ್ಮಸೂತ್ರಗಳ ವ್ಯಾಖ್ಯಾನ ಸರಣೆಯಲ್ಲಿ “ಇಷ್ಟ ವ್ಯವಹಿತವಾಗಿಯೂ ವ್ಯಾಖ್ಯಾನ ಮಾಡುವ ರಾಯರು ನೇರವಾಗಿ ಸೂತ್ರಗಳಿಗೆ ವ್ಯಾಖ್ಯಾನಮಾಡುತ್ತಾರೆ ಆ ಗ್ರಂಥ ಶುಂಭಾ ವಿಶಿಷ್ಟವಾದ ಗ್ರಂಥವೇ ಆಗಿರಬೇಕು ಮತ್ತು ಆಗಿರುತ್ತದೆ ಕೂಡ.

ರಾಯರು ತಮ್ಮ ಈ ಗ್ರಂಥದ ಅವಕ್ಷೇತರೆಯನ್ನು ತಾವೇ ಹೇಳಿದ್ದಾರೆ -

ಗುರುಪಾದಕೃತೋಷ್ಸಿ ಸಂಗ್ರಹೋ ಪ್ರದಯಂಗಮಃ ।
ಪ್ರಾಣಸಭೇದವ್ಯೂಹಾರ್ಥಸಂಗ್ರಹೋಫಾಷ್ಯಯಂ ಮಮ ॥

“ಯಧ್ಯಾಪಿ ಗುರುಪಾದರು (ಶ್ರೀವಿಜಯೀಂದ್ರರು) ಮಾಡಿದ ಪ್ರದಯಂಗಮವಾದ ಸೂತ್ರಾರ್ಥಸಂಗ್ರಹವಿದೆ. ಆದರೂ ಪ್ರಾಚೀನರು ಚೀರೆ ಚೀರೆ ಗ್ರಂಥಗಳಲ್ಲಿ ಹೇಳಿರುವ ಅರ್ಥಗಳನ್ನು ಸಂಗ್ರಹಿಸುವುದಕ್ಕಾಗಿ ಈ ನನ್ನ ಕೃತಿ ಇದೆ.”

ಈ ಮಾತಿಗೆ ಅನುಗ್ರಾವಾಗಿ ಬ್ರಹ್ಮಸೂತ್ರಗಳ ಅರ್ಥ ಏವರೆಂದು ಮಾಡುತ್ತಾರಾಯರು ಸನ್ವಾಯಿರತ್ವವಿಲ್ಲ, ನಯಚಂದ್ರಿಕಾ, ತತ್ತ್ವಪ್ರದಿಷ್ಟ, ತತ್ತ್ವಪ್ರಕಾಶಿಕಾ, ವ್ಯಾಯಾಸುಧಾ, ತಾತ್ಯಯಂಚಂದ್ರಿಕಾ, ಖಿಂದನತ್ಯಯಚೀಕಾ ಈ ಎಲ್ಲಾ ಗ್ರಂಥಗಳನ್ನು ಉಲ್ಲೇಖಿಸಿ ಅಲ್ಲಲ್ಲಿ ಹೇಳಿರುವ ಸೂತ್ರಾರ್ಥಗಳನ್ನು ಸಂಗ್ರಹಿಸಿ ನಿರೂಪಿಸಿರುತ್ತಾರೆ.

ತಂತ್ರದೀಪಕಾಗ್ರಂಥದ ವಿಷಯದಲ್ಲಿಗೂರುಸ್ವಾಸನ್ನಿ ರಚಿಸಿದ ಶ್ರೀರಾಜೀಂದ್ರ-
ತೀರ್ಥರು ಹೀಗೆ ಹೇಳಿದ್ದಾರೆ -

ಭಣ್ಯರಘ್ರರನೇಕಷ್ಟಕರಣಭಗೇತ್ತರದ್ದು ಮಧ್ಯಗಮಾಚ್ಚಿ
ಮಾತ್ರ ಭೂಮೋ ವಿಷಂತ್ ತ್ವಾತಪರಿಣಾಶಯಾ ತಸ್ಯಾಯಾ ಸಂಗ್ರಹಿತ್ತೇಃ ।
ಮಾತೇ ಶ್ಲೇಷ್ಕಶ್ಲೋಹಿ ದೃಷ್ಟಿದರ ಭವತಾ ಯೋಜಿತೇಮು ಪ್ರಾಣಾಹಂ
ಮೂರೋ ಯಾದೃಷ್ಣೋ ನ ತಾದೃಷ್ಣ ತದ ಪ್ರಸರಿತರ್ಯೈ ರಾಘವೇಂದ್ರ ಪ್ರಬಂಧೇಃ ॥

“ಪೂಜ್ಯ ಯತಿತ್ತೇಷ್ಣರಾದ ರಾಘವೇಂದ್ರರೇ! ಮಧ್ಯಶಾಸ್ತ್ರವೆಂಬಿ ಸಮುದ್ರದಲ್ಲಿ
ಭಿನ್ನ ಭಿನ್ನ ಪ್ರಕರಣಗಳಲ್ಲಿ ಅನೇಕ ಗ್ರಂಥಕತ್ತ್ವಗಳು ಹೇಳಿರುವ ಸೂತ್ರಾಧಿಗಳನ್ನು
ಸಂಗ್ರಹಿಸಿ ತ್ವಾತಪಿಮರ್ತಿಯಲ್ಲಿ ಪರಿಣಾಶಾದ ತಮ್ಮ ಪ್ರತಸ್ತವಾದ ಬುದ್ದಿಯಿಂದ
ಮತ್ತೂ ವಿಚಾರಮಾಡಿ ಸೂತ್ರಗಳಲ್ಲಿ ಒಂದೊಂದನ್ನೂ ಪ್ರತ್ಯೇಕವಾಗಿ ಯೋಜನೆ
ಮಾಡಿದುದು ಪ್ರಾಚೀನರಿಗೆ ಎಷ್ಟು ಸಂತೋಷವಾಯಿತೋ ಅಷ್ಟು ಸಂತೋಷವೇ
ತಮ್ಮ ಉಳಿದ ಗ್ರಂಥಗಳಿಂದ ಆಗಲಿಲ್ಲ.”

ಹಾಗೇಂದ ಮಾತ್ರಕ್ಕೆ ರಾಯರ ಉಳಿದ ಗ್ರಂಥಗಳು ಕೆಳಮಣ್ಣದವು ಎಂದು
ಅರ್ಥವಲ್ಲ. ಪ್ರಾಚೀನರು ಹೇಳಿದ ಎಲ್ಲಾ ಅರ್ಥಗಳನ್ನೂ ಕ್ರೋಧಿಕರಿಸಿ ಅವುಗಳಲ್ಲಿ
ಆಬಾತತ: ಏನಾದರೂ ಏರೋಧವು ತೋರಿದರೆ ಆದನ್ನು ಪರಿಹರಿಸಿ ಎಲ್ಲಾ
ಪ್ರಾಚೀನರ ಉತ್ತರಗಳನ್ನು ಈ ಗ್ರಂಥದಲ್ಲಿ ಸಮಧಿಸಿದಂತೆ ತಮ್ಮ ಬೇರೆ ಗ್ರಂಥಗಳಲ್ಲಿ
ಸಮಧಿಸಿಲ್ಲ ಎಂದು ಅರ್ಥ. ಏಕೆಂದರೆ ಬೇರೆ ಗ್ರಂಥಗಳ ವಿಷಯವೇ ಬೇರೆ ಮತ್ತು ಈ
ಗ್ರಂಥಗಳಲ್ಲಿ ರಾಯರ ಉದ್ದೇಶವೇ ಬೇರೆ ರೀತಿಯದು.

ಶ್ರೀರಾಘವೇಂದ್ರವಿಜಯವನ್ನು ರಚಿಸಿದ ಶ್ರೀನಾರಾಯಣಾಚಾರ್ಯರು ಈ
ಗ್ರಂಥದ ವಿಷಯದಲ್ಲಿ ಹೀಗೆ ಹೇಳಿದ್ದಾರೆ -

ಮಾತ್ರಾಖರುಚರಂ ಕರಿತಧೀ ಸ್ಯಾಯಭೂರ್ಣಾಕ ಮಧ್ಯಾಜ್ಞರೇಗಾ ।
ತಂತ್ರದೀಪಮಸುಮೋಧಯದಭ್ರಂ ಭಾಷ್ಯಾತ್ಮಿಕಮಯಂ ತಸುತೇಸ್ ॥

“ಬ್ರಹ್ಮಸೂತ್ರಗಳೆಂಬಿ ಪಾತ್ರಯಲ್ಲಿ ನ್ಯಾಯಸುಧಾ ಎಂಬಿ ಭ್ರಾತವನ್ನು ಪ್ರಾಣ-
ವಾಗಿ ತುಂಬಿಸಿ ಬ್ರಹ್ಮಸೂತ್ರಭಾಷ್ಯವೆಂಬಿ ಭಕ್ತಿಯನ್ನು ಇಟ್ಟು ಹಚ್ಚಿದ ತಮ್ಮ
ತಂತ್ರದೀಪಕಾಗ್ರಂಥವು ಎಲ್ಲವನ್ನೂ ಕೆಳಗುತ್ತದೆ.”

ಈ ರೀತಿ ನಿರೂಪಣೆ ಮಾಡಿ ಬ್ರಹ್ಮಸೂತ್ರಗಳ ಭದ್ರವಾದ ಆಧಾರದಲ್ಲಿ
ನೆಲೆನಿಂತ ಈ ಗ್ರಂಥವು ನ್ಯಾಯಸುಧಾ ಮತ್ತು ಸೂತ್ರಭಾಷ್ಯಗಳನ್ನು ಚೇನ್ನಾಗಿ
ಅವಲಂಬಿಸಿ ರಚಿತವಾಗಿದೆ ಎಂಬ ಭಾವವನ್ನು ತಿಳಿಸಿದಾರೆ.

ಸಂತುರ್ಗಳ ಅಥವಾವನ್ನು ವಿವರಣೆ ಮಾಡುವಾಗ ಅನುಷ್ಠಾತ್, ಆಘೃತ್, ಆಕಾರಣ, ಆಧ್ಯಾತ್ಮಾರ, ಶೇಷ, ಮಂಡ್ಲಕಂಪ್ತಿ ಮೊದಲಾದ ಅನೇಕ ಶಾಬ್ದಿಕ ಪ್ರಶ್ನೆಯೆಗಳನ್ನು ಉಪಯೋಗಿಸಿದ್ದಾರೆ ಮತ್ತು ಈ ಪ್ರಶ್ನೆಯೆಗಳನ್ನು ಉಪಯೋಗಿಸಿ ಸಂತುರ್ಗಳಿಗೆ ಅಥವಾವಿವರಣೆ ಮಾಡುವ ಸಂಪ್ರದಾಯವು ಶಾಸ್ತ್ರಸಿದ್ಧಚೆಂಬುದನ್ನು ತೋರಿಸಲು ಪಾಠೀಯ ಸಂತುರ್ಗಳಿಗೆ ವಾಚಿಕ್ಷಾನಮಾಡುವ ಸಂದರ್ಭದಲ್ಲಿ ಪತಂಜಲಿ ಮೊದಲಾದ ಭಾಷ್ಯಕಾರರು ಈ ಎಲ್ಲಾ ಪ್ರಶ್ನೆಯೆಗಳನ್ನೂ ಉಪಯೋಗಿಸಿದ್ದಾರಂದು, ಅಂತಹ ನಿದರ್ಶನಗಳಿಂದ ತೋರಿಸಿಕೊಟ್ಟು ಈ ವಾಚಿಕ್ಷಾನ ಪ್ರಶ್ನಾರವು ತಮ್ಮಿಂದ ಹೋಸದಾಗಿ ಕಲ್ಪಿತವಾದುದಲ್ಲ ಎಂದು ಸಂಖ್ಯಾಸಿದ್ದಾರೆ. ಕಲವು ಸಲ ಸಂತುರ್ಗಳಿಗೆ ಬೇರೆ ಬೇರೆ ಪ್ರಸ್ತಾನಗಳಿಗೆ ಅನುಗುಣವಾಗಿ ಬೇರೆ ಬೇರೆ ಅಥವಾಗಳನ್ನು ನೀಡಿರುತ್ತಾರೆ. ಕಲವು ಸಲ ಆ ವಾಚಿಕ್ಷಾನಕಾರರ ಹೇಸರನ್ನು ಉಲ್ಲೇಖಿಸಿದರೆ ಇನ್ನು ಕಲವು ಸಲ ಕೇವಲ 'ಅನ್ನೇ ತು' ಎಂದು ಹೇಳಿ ಅವರ ಅಥವಾಗಳನ್ನು ಸಂಗ್ರಹಿಸಿರುತ್ತಾರೆ.

ರಾಂಹರ ಈ ಗ್ರಂಥದ ಶೈಲಿಗೆ ನಿದರ್ಶನವಾಗಿ ಕಲವು ಸ್ವಾರ್ಥಗಳನ್ನು ನೇಡಬಹುದು. ಚಿಂಹಿಸಾ ಸಂತುರ್ದಲ್ಲಿಯೇ ಅವರ ಸಮಾಧಾನೆಯ ಕೌಶಲವನ್ನು ನೇಡಬಹುದು.

ಬ್ರಹ್ಮಸಂತುರ್ಗಳಲ್ಲಿ ಪ್ರಥಮ ಮತ್ತು ದ್ವಿತೀಯಾಧ್ಯಾಯಗಳಲ್ಲಿ ಬ್ರಹ್ಮಸ್ವರೂಪವಾಗಿ, ಶೃಂತಿಯಾಧ್ಯಾಯದಲ್ಲಿ ಸಾಧನೆಯ ಸ್ವರೂಪವನ್ನು, ಚತುರ್ಥಾಧ್ಯಾಯದಲ್ಲಿ ಭಲಸ್ವರೂಪವನ್ನು ವಿಖಾರಮಾಡಲಾಗಿದೆಯಂತೆ. ಅದ್ದುಸಂತುರ್ದಲ್ಲಿ ಬ್ರಹ್ಮವಿಖಾರವನ್ನು ಸಂಖ್ಯಾಸುವ ತಬ್ಬಿ 'ಬ್ರಹ್ಮಚಿಂಹಿಸಾ'. ಸಾಧನವನ್ನು ಸಂಖ್ಯಾಸುವ ತಬ್ಬಿ 'ಅಥ'. ಭಲವನ್ನು ಸಂಖ್ಯಾಸುವ ತಬ್ಬಿ 'ಅತಃ'. ಅದ್ದರಿಂದ ಬ್ರಹ್ಮಸಂತುರ್ಗಳ ನಿರೂಪಣೆಯ ಕ್ರಮಕ್ಕೆ ಅನುಗುಣವಾಗಿ 'ಬ್ರಹ್ಮಚಿಂಹಿಸಾಽಧಾತಃ' ಎಂದು ಸಂತುರ್ವಿನ್ಯಾಸವಿರಬೇಕಾಗಿದ್ದಿತವೆ ಎಂಬ ಪ್ರಶ್ನೆಯನ್ನು ಮಾಡಿಕೊಂಡು 'ಅಥ' ಮತ್ತು 'ಅತಃ' ತಬ್ಬಿಗಳು ತಬ್ಬಿಸ್ವರೂಪದ ದ್ವಿತೀಯಾಧ್ಯಾಯದಲ್ಲಿ ಅಥವಾ ದ್ವಿತೀಯಾಧ್ಯಾಯದಲ್ಲಿ ಮಹತ್ತಮನ್ನು ಹೊಂದಿರುವುದರಿಂದ ಅವುಗಳನ್ನೇ ಮೂದಲೂ ಮಾಡುತ್ತಾರೆ ತಥಾ | ಭಾರತಂ ಪಂಚರಾತ್ರಂ ಚ ಶಾಸ್ತ್ರಮಿಶ್ಯಭಿಧಿಂಯತೇ' ಎಂಬ ಪ್ರಮಾಣದಲ್ಲಿ ಹೇಳಿದ ವೇದಾನುಸಾರಿಯಾದ ಸ್ತುತಿಗಳನ್ನು ಸಂಗ್ರಹ

ಶಾಸ್ತ್ರಯೋನಿತ್ಯಾಧಿಕರಣದಲ್ಲಿ ಹೀಗೆ ವಿಖಾರಮಾಡಿದ್ದಾರೆ. ಜಗತ್ತಾನ್ನಾದಿ ಕಾರಣ-ಸ್ವರೂಪವಾದ ಲಕ್ಷಣದಲ್ಲಿ ವೇದವೇ ಪ್ರಮಾಣವಾದ್ದರಿಂದ 'ವೇದಯೋನಿತ್ಯಾತ್' ಎಂದೇ ಸಂತುರ್ವಿರಬೇಕಾಗಿದ್ದಿತು. ಆದರೂ 'ಇಗ್ರಾಯಜಿಃ ಸಾವಾಧವಾಽಪ್ಯ ಮೂಲರಾಮಾಯಣಂ ತಥಾ | ಭಾರತಂ ಪಂಚರಾತ್ರಂ ಚ ಶಾಸ್ತ್ರಮಿಶ್ಯಭಿಧಿಂಯತೇ' ಎಂಬ ಪ್ರಮಾಣದಲ್ಲಿ ಹೇಳಿದ ವೇದಾನುಸಾರಿಯಾದ ಸ್ತುತಿಗಳನ್ನು ಸಂಗ್ರಹ

ಮಾಡುವುದಕ್ಕೂ ಸ್ವರ್ಗ 'ಶಾಸ್ಯಯೋನಿತ್ವಾತ್' ಎಂದು ಹೇಳಿದ್ದಾರೆ. ಸೂತ್ರದಲ್ಲಿ ಶಾಸ್ಯಪದವನ್ನು ಗ್ರಹಣಾಮಾಡಿದರಿಂದ ಅನುಮಾನವನ್ನು ನಿರಾಕರಣ ಮಾಡಿದಂತಾಯಿತು. ಹಾಗೆಯೇ ಪಾಠುವತಾಗಮದ ವಿಷಯದಲ್ಲಿ 'ನೈವ ಶಾಸ್ಯಂ ಕುವತ್ಸರತ್' ಎಂದು ಬ್ರಹ್ಮಾಣಾವಿರುವುದರಿಂದ ಅದು ಶಾಸ್ಯವೇ ಅಲ್ಲವಾದ ಕಾರಣ ಪಾಠುವತಾಗಮವನ್ನು ನಿರಾಕರಣಿದಂತಾಯಿತು. 'ಶಾಸ್ಯಾನಿತ್ವಾತ್' ಎಂದು ಹೇಳಿದೆ 'ಶಾಸ್ಯಯೋನಿತ್ವಾತ್' ಎಂದು ಹೇಳಿರುವುದು ಶಾಸ್ಯಗಳಿಗೆ ಪ್ರಾಮಾಣ್ಯವನ್ನು ಸಮರ್ಥನೆ ಮಾಡುವುದಕ್ಕಾಗಿ. ಶಾಸ್ಯಪದದಿಂದಲೇ ಭಾಂತಿಜನಕವಲ್ಲವೆಂದು ತಿಳಿಯುವಾಗ ಯೋನಿತ್ವಾತ್ ಎಂದು ಜ್ಞಾನಕಾರಗಾತ್ಮವನ್ನು ಹೇಳಿರುವುದರಿಂದ ಭಾಂತಿಜನಕವಲ್ಲದ ಜ್ಞಾನಸಾಧನವು ಉಂಟು. ಮಾಯವ ಜ್ಞಾನವು ಯಥಾರ್ಥವೇ ಆಗಬೇಕಾದುದರಿಂದ ಶಾಸ್ಯಗಳಿಗೆ ಪ್ರಾಮಾಣ್ಯವು ಸಿದ್ಧವಾಗುತ್ತದೆ.

ಯಾವ ಪದವನ್ನು ಸೇರಿಸಿಕೊಳ್ಳಿದ್ದರೆ ಸೂತ್ರಾರ್ಥವು ಅಥವಾ ವಾಕ್ಯಾರ್ಥವು ಅನುಪಬನ್ನವಾಗುತ್ತದೆಯೋ ಅಂತಹ ಪದವನ್ನು ಸೇರಿಸುವುದಕ್ಕೆ ಅಧ್ಯಾತ್ಮಾರವಂದು ಹೇಳಬಾ: ಈ ಅಧ್ಯಾತ್ಮಾರಕ್ಕೆ ಒಳ್ಳೆಯ ಉದಾಹರಣೆ ಜಿಚ್ಚಾಸಾಸೂತ್ರವೇ ಆಗುತ್ತದೆ. ಅಥಾತೋಽಪ್ಯಜಿಚ್ಚಾಸಾ ಎಂಬ ಸೂತ್ರಕ್ಕೆ ಅಥ = ಅಧಿಕಾರ ಸಂಪತ್ತಿಯ ಅನಂತರ ಅತಃ = ಮೋಕ್ಷರೂಪವಾದ ಮಹಾಭಾಷಣಿಯಲ್ಲಿ ಪದವರಿಂದ ಬ್ರಹ್ಮವಿಚಾರವು ಎಂದು ಇಷ್ಟೇ ಅರ್ಥ. ಇದು ಅಭ್ಯರ್ಥಿವಾಗಿದೆ, ಅದ್ದರಿಂದ ಬ್ರಹ್ಮವಿಚಾರವು ಏನು ಎಂಬ ಬ್ರಹ್ಮಯು ಬರುತ್ತದೆ. ಅದನ್ನು ಪರಿಪರಿಸಲು 'ತತ್ವವಾಣಿ' ಮಾಡಲ್ಪಡತತ್ತ್ವದ್ದು ಎಂಬ ಪದವನ್ನು ಅಧ್ಯಾತ್ಮಾರವ ಮಾಡಬೇಕು. ಇಲ್ಲದಿದ್ದರೆ ಅರ್ಥ ಶಬ್ದದಿಂದ ಅಧಿಕಾರವನ್ನು ಅತಃ ಶಬ್ದದಿಂದ ಭಲವನ್ನು ಹೇಳಿದುದು ಅನುಪಬನ್ನವಾಗುತ್ತದೆ. ಶೇಷವೆಂದರೆ ಸೂತ್ರಾರ್ಥವನ್ನು ಪರಿಭ್ರಾಂಗಾರೋಳಿಸಲು ಪದವನ್ನು ಸೇರಿಸಿಕೊಳ್ಳಬೇಕು. ಅಧ್ಯಾತ್ಮಾರದಲ್ಲಿ ಅನುಪಬಸ್ತಿಯ ಪರಿಹಾರವೂ ಒಂದು ಉದ್ದೇಶ. ಇಲ್ಲಿ ಯಾಗಲ್ಲ, ಇಲ್ಲಿ ವಾಕ್ಯದ ನಿರಾಕಾರಕ್ಕಾಗಿ ಉದ್ದೇಶ. 'ಅಸ್ಮಿನ್ಸ್ವಸ್ಯ ಚ ತದ್ಮೈಂಗಂ ಶಾಸ್ತಿ' ಎಂಬ ಸೂತ್ರವಿದೆ (ಗ.ಗ.೧೮). ಇಲ್ಲಿ 'ಶ್ರುತಿಃ ಮುಕ್ತಾವಪಿ' ಎಂಬ ಮೂರು ಪದಗಳನ್ನು ಶೇಷರೂಪವಾಗಿ ಸೇರಿಸಿಕೊಳ್ಳಬೇಕು. ಆಗ 'ಅಸ್ಮಿನ್ಸ್ವಸ್ಯ ಚ ತದ್ಮೈಂಗಂ ಶ್ರುತಿಃ ಮುಕ್ತಾವಪಿ ಶಾಸ್ತಿ' ಎಂದು ಸೂತ್ರದ ಒಟ್ಟು ಯೋಜನೆಯಾಗುತ್ತದೆ. ಅಸ್ಮಿನ್ ಎಂದರೆ ಈ ಬ್ರಹ್ಮರೂಪವಾಗಿ ಸೇರಿಸಿಕೊಳ್ಳಬೇಕು. ಆಗ 'ಅಸ್ಮಿನ್ಸ್ವಸ್ಯ ಚ ತದ್ಮೈಂಗಂ ಶ್ರುತಿಃ ಮುಕ್ತಾವಪಿ ಶಾಸ್ತಿ' ಎಂದು ಸೂತ್ರದ ಒಟ್ಟು ಯೋಜನೆಯಾಗುತ್ತದೆ. ಅಸ್ಮಿನ್ ಎಂದರೆ ಈ ಬ್ರಹ್ಮರೂಪವಾಗಿ ಸೇರಿಸಿಕೊಳ್ಳಬೇಕು. ಶಾಸ್ತಿ = ಆ ಆನಂದಮಯನಾದ ಬ್ರಹ್ಮನ ಜೀವತಯಲ್ಲಿ ಸಂಬಂಧವನ್ನು ಶ್ರುತಿಃ: 'ಸ್ಮೋಶ್ವತೇ ಸಾರ್ವಾನಾ ಕಾಮಾನಾ ಸಹ ಬ್ರಹ್ಮಾ' ಎಂಬ ಶ್ರುತಿಯು ಮುಕ್ತಾವಪಿ = ಮೋಕ್ಷದಲ್ಲಿಯೂ ಕೂಡ ವಕ್ತಿ = ಹೇಳಿತ್ತದೆ ಎಂದು ಸೂತ್ರದ ಒಟ್ಟು ಅರ್ಥವಾಗುತ್ತದೆ. ಮೋಕ್ಷದಲ್ಲಿಯೂ ಶ್ರುತಿಯಲ್ಲಿ ಹೇಳಿದಂತೆ

శ్రవ్యన సంబంధానే జీవనిగే ఇరువ్వదరింద ఆవరిగే బక్కవు కూడుపుదిల్లు-
పాద్మరింద ఆనందమయాదిగళు జీవనల్లు ఎందు సిద్ధవాగుత్తదే.

ఆప్యత్తి ఎందరే సూత్రదల్లు ఒందు సల హేళిద తబ్బవన్ను మత్తొందు సల
ఆనుసంధానమాడికోల్చుపుదు. ‘భందోభిధానాస్నేతి చేస్తు.....’ (८.८.२५)
సూత్రదల్లు భందా ఎంబి తబ్బవిదే. ఇదన్ను ఆప్యత్తిమాడికోల్చుబేకు. ఎందరే
మత్తొందు సల ఆనుసంధానమాడికోందు ఆఘ్ఫవన్ను హేళబేకు. ఆగ
‘భంధః భందోభిధానాస్నేతి చేస్తు.....’ ఎందు సూత్రద యోజనెయాగుత్తదే.
‘గాయత్రీ వా ఇదం సవాం’ ఎంబి త్రుతియల్లి హేళల్చుట్టుగాయత్రియు భందా
భందస్మే ఆగిరుత్తదే. ఏకెందరే భందోభిధానాతో గాయత్రీ తబ్బదింద
భందస్మే హేళల్చుట్టదే ఎందు సూత్రద ప్రూవపక్షుభాగద యోజనెయాగుత్తదే.

ఆనుప్యత్తి ఎందరే హిందిన సూత్రదల్లు హేళరువ పదవన్ను ముందిన
సూత్రక్తే సేరిసికోల్చుపుదు. ‘గతిసామాన్యాతో’ (८.८.१०) ఎంబి సూత్రవిదే.
ఇదక్కే ఆఘ్ఫవన్ను హేళలు ‘తాస్త్రయోనిత్త్వాతో’ (८.८.१) ఎంబి సూత్రదింద
‘తాస్త్రయోని’ ఎంబి పదవన్నూ, ‘తత్త్వ సమన్స్యయాతో’ (८.८.१) ఎంబి
సూత్రదింద ‘తత్త్వ’ ఎంబి పదగళన్నూ తేగెదుకోందు గతిసామన్స్యసూత్రద
జోతయల్లి సేరిసచేకు. ‘గతిసామాన్యాతో తతో తు తాస్త్రయోని’ ఎందు
సూత్రద ఒట్టు యోజనెయాగుత్తదే. గతేః ఎందరే సవాతాస్త్రగఢిందలూ
ఉండాగువ జ్ఞానవు సామాన్యాతో ఏకరూపవాగిరుపుదరింద తతో తు
విష్ణునామక పరపుష్టనే తాస్త్రయోని జగత్కురూత్సైన తాస్త్రప్రతిపాధ్యనాగుత్తానే.
ఇన్నొటిట్టును (ప్రిమ్మాదిగళు) ఆగుపుదిల్లు ఎందు సూత్రాఘ్ఫవాగుత్తదే.

హాగేయే ‘నేతరోనుపబపత్తేః’ ఎంబి సూత్రవిదే (८.८.१२). ఇల్లి
హిందిన సూత్రదింద (८.८.१३) ఆనందమయాదిః ఎందు తేగెదుకోల్చుబేకు.
హీగే ఆనుప్యత్తిమాడిద్ మేలే ‘ఆనందమయాదిః నేతరః ఆనుపబపత్తేః’
ఎందు సూత్రయోజనెయాగుత్తదే. ఆనందమయాదిః ఆనందమయాదిగళు
నేతరః విష్ణువన్ను బిట్టు ఉథిద బ్రిహ్మాదిచేతనరు ఆగుపుదిల్లు. ఏకెందరే
ఆనుపబపత్తేః ఆవరిగే త్రుతియల్లి ఆనందమయాదిగణగే హేళిద మోక్షజనక
జ్ఞాన విషయత్తవు కూడుపుదిల్లు ఎందు సూత్రాఘ్ఫవాగుత్తదే.

హీగే మొదలినింద కోనెయివరేగు గ్రంథవు సాగుత్తదే. ‘ఇంతమ గహన-
వాద గ్రంథక్తే రాయురు మాడువ మంగళాచరణే -